



# ಇರುವೆ ಮತ್ತು ಹಲ್ಲಿ

## ■ ಮತ್ತೂರು ಸುಬ್ಬಣ್ಣ

ಕಲೆ: ಸಂತೋಷ್ ಸಸಿಹಿತ್ತು

ಒಂದು ಇರುವೆ ಒಂಟಿಯಾಗಿ ಆ ಕಡೆ-ಈ ಕಡೆ ಹೋಗುತ್ತಿತ್ತು, ಆಹಾರ ಸಿಗಬಹುದೇ ಎಂದು. ದೊಡ್ಡ ಆಹಾರ ಸಿಕ್ಕರೆ ರಾಣಿ ಇರುವೆಗೆ ಹೆಚ್ಚು ಸಂತೋಷ ಎಂದು ಅದಕ್ಕೆ ತಿಳಿದಿತ್ತು. ಗೋಡೆಯ ಪಕ್ಕದಲ್ಲಿ ಒಂದು ಜಿರಳೆ ಸತ್ತು ಬಿದ್ದಿತ್ತು. ಜಿರಳೆಯನ್ನು ಕಚ್ಚಿ-ಕಚ್ಚಿ ನೋಡಿತು, ಸತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಲು. ಜಿರಳೆ ಅಲುಗಾಡುತ್ತಿರಲಿಲ್ಲ. ಖಂಡಿತವಾಗಿಯೂ ಜಿರಳೆ ಸತ್ತಿದೆ ಎಂದು ಮನವರಿಕೆಯಾಯಿತು. ಜಿರಳೆಯ ಹತ್ತಿರ ಬಂದು ಕಚ್ಚಿ ಕಾಲೆಳೆಯಲು ಪ್ರಯತ್ನಿಸಿತು. ಸಾಧ್ಯವಾಗಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿತು. ಊಹಾಂ... ಸಾಧ್ಯವಾಗಲಿಲ್ಲ. ಗೋಡೆಯ ಮೇಲಿಂದ ಯಾರೋ ನಗುತ್ತಿದ್ದಾರೆ ಎನಿಸಿತು. ಮೇಲೆ ನೋಡಿತು. ಅಲ್ಲೊಂದು ಹಲ್ಲಿ ಇರುವೆಯನ್ನು ನೋಡಿ ಹಾಸ್ಯ ಮಾಡುವಂತೆ ಅಡಿಕೊಳ್ಳುತ್ತಿತ್ತು.

'ಅಯ್ಯೋ ಪಾಪ! ನೀನಂತು ಇಷ್ಟು ಚಿಕ್ಕದಾಗಿರುವೆ. ಆ ಜಿರಳೆ ನಿನಗಿಂತ ತುಂಬಾ ತುಂಬಾ ದೊಡ್ಡದು. ಅದನ್ನು ಕಚ್ಚಿ ಎಳೆಯಲು ಪ್ರಯತ್ನಿಸುತ್ತಿರುವೆಯಲ್ಲ ಎಂದು ಗಮನಿಸಿ ನಗುಬಂದಿತು. ಅಯ್ಯೋ ಪಾಪ! ಎಂದಿತು. 'ಹಾಗೆಲ್ಲ ಹಾಸ್ಯ ಮಾಡಬೇಡ ಹಲ್ಲಿಯಣ್ಣ. ನಾನು ಸಣ್ಣ ಇದ್ದರೂ ಅಸಾಧ್ಯವಾದುದು ಏನೂ ಇಲ್ಲ. ನಾನು ಪ್ರಯತ್ನಪಟ್ಟರೆ ಈ ಜಿರಳೆ ಏನು ನಿನ್ನನ್ನೇ ಎಳೆದುಕೊಂಡು ಹೋಗಬಲ್ಲೆ' ಎಂದಿತು. 'ಅಯ್ಯೋ ಪಾಪ! ಅಯ್ಯೋ ಪಾಪ!' ಎಂದು ಲೋಚಗುಟ್ಟಿತು ಹಲ್ಲಿ. ನೋಡುತ್ತಿರು ನಾನು ಈಗ ಏನು ಮಾಡುತ್ತೇನೆಂದು ಇರುವೆ ಓಡುತ್ತ ಮರೆಯಾಯಿತು. ಕ್ಷಣದಲ್ಲಿ ನೂರಾರು ಇರುವೆಗಳನ್ನು ತನ್ನ ಜೊತೆ ಕರೆತಂದಿತು. ಎಲ್ಲ ಇರುವೆಗಳೂ ಸತ್ತ ಜಿರಳೆಯನ್ನು ಸುತ್ತುವರೆದವು. ಆದರೂ ಜಿರಳೆಯ ದೇಹ ಕದಲಲಿಲ್ಲ. ಎಲ್ಲಿದಲೋ ಇನ್ನೂ ನೂರಾರು ಇರುವೆಗಳು ಸೇರಿಕೊಂಡವು. ಕಚ್ಚಿ ಕಚ್ಚಿ ಸತ್ತ ಜಿರಳೆಯ ರೆಕ್ಕೆ ಕತ್ತರಿಸಿದವು. ಕಾಲುಗಳು ಬೇರೆಯಾಯಿತು. ಒಂದೊಂದು ಭಾಗವನ್ನೂ ನೂರಾರು ಚಿಕ್ಕ ಚಿಕ್ಕ ಇರುವೆಗಳು ಸುಲಭವಾಗಿ ಎಳೆದುಕೊಂಡು ಹೋದವು. ಗೋಡೆಯ ಮೇಲಿದ್ದ ಹಲ್ಲಿ ಚಕಿತಗೊಂಡು ಕಣ್ಣರಳಿಸಿ ನೋಡುತ್ತಿತ್ತು. ಜಿರಳೆಯನ್ನು ಎಳೆದೊಯ್ಯುತ್ತಿದ್ದ ಕೊನೆಯ ಗುಂಪಿನ ಇರುವೆಗಳ ಕೊನೆಯಲ್ಲಿ ಆ 'ಚಿಕ್ಕ ಇರುವೆ' ಇತ್ತು. ಥಮ್ಸ್ ಅಪ್ ಮಾಡಿ ಹಲ್ಲಿಯ ಕಡೆ ನೋಡುತ್ತ ನಡೆಯುತ್ತಿತ್ತು.

# ಬಾರೆಲೆ ತಂಗಿ

## ■ ರವಿರಾಜ ಹಾಲಂಬಿ

ಕಲೆ: ಸಂತೋಷ್ ಸಸಿಹಿತ್ತು

ಬಾರೆಲೆ ತಂಗಿ  
ಹೋಗುವ ಜಾತ್ರೆಗೆ  
ಹೊಸದು ಅಂಗಿಯ ಕೊಡಿಸುವೆನು  
ಬಣ್ಣದ ಬಟ್ಟೆ  
ತೊಟ್ಟರೆ ನೀನು  
ನಾಚುತ ಸರಿವುದು ನವಿಲು ತಾನು

ಬಹುಜನ ಜಂಗುಳಿ  
ಕೈ ಹಿಡಿ ತಂಗಿ  
ಕಳೆದು ಹೋದರೆ ಗತಿ ಏನು  
ಮಕ್ಕಳ ಕಳ್ಳ  
ಹೊತ್ತರೆ ನಿನ್ನ  
ಎಲ್ಲಂತ ಹುಡುಕಲಿ ನಿನ ನಾನು

ದೇವ ಮಂದಿರ  
ಪೂರ್ಣ ಚಂದಿರ  
ಭಕ್ತಿಯ ನೊರೆಹಾಲು ಚೆಲ್ಲಿದೆ  
ಚಿಂದದ ತೇರು  
ಹೊನ್ನಿನ ಕಳಸ  
ಉಫೇ ಎನಲು ಹೊರಟಿದೆ

ಬೊಂಬೆ ಮಿಠಾಯಿ  
ಕೊಂಡಿರೆ ಕಾಸು  
ಜೇಬಲಿ ಖಾಲಿಯಾಗಿದೆ  
ಸಂತಸದ ಕ್ಷಣ  
ಸವಿನನಪುಗಳು  
ಮನವನು ಪೂರ್ತಿ ತುಂಬಿದೆ

## ವಿಧ ವಿಧ ಅಂಗಡಿ

ಬಗೆ ಬಗೆ ತಿನಿಸು  
ಕೈ ಬೀಸಿ ಕರೆವುದು ನಮ್ಮನ್ನು  
ಮಿಕವಾಗಿ ಬಿದ್ದರೆ  
ಆಸೆಯ ಬಲೆಗೆ  
ಕಳೆದೇವು ಯೋಗಕ್ಷೇಮವನು

